

ವಾಂಡರ್ಬಿಲ್ಡ್ ಆಯಾಸ ಮಾಪಕ - ವಯಸ್ಕರ ಆವೃತ್ತಿ - 40 ಅಂಶಗಳು (VFS-40)

ಕೆಲವೊಮ್ಮೆ ಇತರರೊಂದಿಗೆ ಸಂವಹನ ನಡೆಸುವಾಗ, ಅಥವಾ ಕೇವಲ ಆಲಿಸುವಾಗ, ದೈಹಿಕವಾಗಿ, ಮಾನಸಿಕವಾಗಿ ಅಥವಾ ಭಾವನಾತ್ಮಕವಾಗಿ ನಿಮಗೆ ದಣಿವಾಗಬಹುದು. ಬೇರೆ ಬೇರೆ ಆಲಿಸುವಿಕೆ ಮತ್ತು ಸಂವಹನಗಳ ಸನ್ನಿವೇಶಗಳಲ್ಲಿ ನೀವು ಹೇಗೆ ಭಾವಿಸುತ್ತೀರಿ ಮತ್ತು ಪ್ರತಿಕ್ರಿಯಿಸುತ್ತೀರಿ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಈ ಪ್ರಶ್ನಾವಳಿಯು ನಮಗೆ ಸಹಾಯ ಮಾಡುತ್ತದೆ. ಈ ಪ್ರಶ್ನಾವಳಿಯು ಪ್ರತಿಕ್ರಿಯೆಯಾಗಿ ನೀವು ಕೊಡಲು ಸಾಧ್ಯವಿರುವ ಐದು ಆಯ್ಕೆಗಳಲ್ಲಿ ನಿಮ್ಮ ಅನುಭವಕ್ಕೆ ಹೊಂದುವ ಒಂದೇ ಒಂದು ಆಯ್ಕೆಯನ್ನು ನೀವು ಸೂಚಿಸಲು ಅನುಕೂಲವಾಗುವಂತೆ ರಚಿಸಲಾಗಿದೆ. ಪ್ರಶ್ನಾವಳಿ ಹೆಚ್ಚಾಗಿ ವಿವರಣಾತ್ಮಕ ವಾಕ್ಯಗಳ ರೂಪದಲ್ಲಿದೆ. ಅವುಗಳಿಗೆ ನೀವು ನೀಡಬಹುದಾದ ಐದು ಬೇರೆಬೇರೆ ಸ್ಪಂದನೆಗಳನ್ನು/ಪ್ರತಿಕ್ರಿಯೆಗಳನ್ನು ಉಹಿಸಿ ಬರೆಯಲಾಗಿದೆ. ಅವುಗಳಲ್ಲಿ ನಿಮ್ಮ ಸ್ಪಂದನೆ /ಪ್ರತಿಕ್ರಿಯೆಗೆ ಸರಿ ಹೊಂದುವ ಒಂದೇ ಒಂದನ್ನು ಆಯ್ಕೆ ಮಾಡಿ ಅದಕ್ಕೆ ಸಂಬಂಧಿಸಿದ ಆಯ್ಕೆಯ ಕಾಲಮ್ನಲ್ಲಿ ಗುರುತು ಮಾಡಬೇಕು. ಪ್ರತಿ ಸಂಖ್ಯೆ ಒಂದು ನಿರ್ದಿಷ್ಟ ರೂಪದ ಸ್ಪಂದನೆಯ/ಪ್ರತಿಕ್ರಿಯೆಯ ಚಿಹ್ನೆ.

ಉದಾಹರಣೆಗೆ, ಗದ್ದಲದ ಸಂದರ್ಭಗಳಲ್ಲಿ ನೀವು "ಬಹುತೇಕ ಯಾವಾಗಲೂ/ಯಾವಾಗಲೂ" ಎಂದು ಪ್ರತಿಕ್ರಿಯಿಸಿದರೆ ನೀವು ಯಾವಾಗಲೂ ಅಥವಾ ಹೆಚ್ಚುಕಡಿಮೆ ಯಾವಾಗಲೂ ಒಂದು ನಿರ್ದಿಷ್ಟ ಪ್ರತಿಕ್ರಿಯೆಯನ್ನು ಅನುಭವಿಸುತ್ತೀರಿ ಎಂದರ್ಥ.

ಪ್ರತಿಯೊಂದು ಅಂಶಕ್ಕೆ, ಒಂದು ವಾರದಲ್ಲಿ ನಿಮ್ಮ ದೈನಂದಿನ ಅನುಭವಗಳನ್ನು ಅತ್ಯುತ್ತಮವಾಗಿ ವಿವರಿಸುವ ಏಕೈಕ ಪ್ರತಿಕ್ರಿಯೆಯನ್ನು ಆಯ್ಕೆಮಾಡಿ.

ಅಂಶದ ಸಂಖ್ಯೆ	ಅಂಶ	ಎಂದಿಗೂ ಇಲ್ಲ/ ಬಹುತೇಕ ಎಂದಿಗೂ ಇಲ್ಲ	ಅಪರೂಪವಾಗಿ	ಕೆಲವೊಮ್ಮೆ	ಆಗಾಗ	ಬಹುತೇಕ ಯಾವಾಗಲೂ/ ಯಾವಾಗಲೂ
1. C3_1	ಜನರು ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಸಾಕಷ್ಟು ಮಾನಸಿಕ ಶ್ರಮ ಉಂಟಾಗುತ್ತದೆ.	0	1	2	3	4
2. C2_1	ಕೇಳಿಸಿಕೊಳ್ಳಲು ಕಷ್ಟವಾದಾಗ ನಾನು ಮಾನಸಿಕವಾಗಿ ಸುಸ್ತಾಗುತ್ತೇನೆ.	0	1	2	3	4
3. C2_2	ಕೇಳಿಸಿಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸಾಕಷ್ಟು ಶಕ್ತಿ ಬೇಕಾಗುತ್ತದೆ.	0	1	2	3	4
4. P3_1	ದೈನಂದಿನ ಆಲಿಸುವಿಕೆಯಿಂದ ನಾನು ದಣಿದಿದ್ದೇನೆ ಎಂದು ಭಾವಿಸುತ್ತೇನೆ.	0	1	2	3	4
5. P3_2	ದೀರ್ಘಕಾಲದ ಆಲಿಸುವಿಕೆಯ ನಂತರ ನನಗೆ ಕಿರುನಿದ್ರೆ ಬೇಕು.	0	1	2	3	4
6. S3_1	ಕೇಳಿಸಿಕೊಳ್ಳುವುದರಿಂದ ಉಂಟಾಗುವ ಆಯಸದ ಅನುಭವವು ನನ್ನ ಸಂಬಂಧಗಳಲ್ಲಿ ದಕ್ಕೆ ತರುತ್ತಿದೆ.	0	1	2	3	4
7. C3_2	ಕೇಳಿಸಿಕೊಳ್ಳುವ ಪ್ರಯತ್ನದಿಂದ ಎಷ್ಟು ದಣಿವಾಗುತ್ತದೆ ಎಂದರೆ ನಾನು ತೊಡಗಿಸಿಕೊಳ್ಳುವುದನ್ನು ನಿಲ್ಲಿಸುತ್ತೇನೆ.	0	1	2	3	4
8. S3_2	ತುಂಬ ದಣಿವಾಗುವುದನ್ನು ತಪ್ಪಿಸಲು ನಾನು ಗದ್ದಲದ ಸ್ಥಳಗಳಿಂದ ಬೇಗನೆ ಹೊರಡುತ್ತೇನೆ.	0	1	2	3	4
9. S3_3	ನನಗೆ ದಣಿವುಂಟುಮಾಡಬಹುದಾದ ಕೇಳಿಸಿಕೊಳ್ಳಬೇಕಾದ ಸನ್ನಿವೇಶಗಳಿಂದ ನಾನು ತಪ್ಪಿಸುತ್ತೇನೆ.	0	1	2	3	4
10. E2_1	ಕೇಳಿಸಿಕೊಳ್ಳುವುದು ವಿಪರೀತ ಶ್ರಮವಾದಾಗ ನಾನು ಹಠಾಶೆಗೆ ಒಳಗಾಗುತ್ತೇನೆ.	0	1	2	3	4
11. S3_4	ನಾನು ಕೇಳಿಸಿಕೊಳ್ಳುವುದರಿಂದ ಎಷ್ಟು ದಣಿದಿದ್ದೇನೆಂದರೆ ನಾನು ಇಷ್ಟಪಡುವ ಕೆಲಸಗಳನ್ನು ಮಾಡಲು ನನಗೆ ಸಾಧ್ಯವಾಗುವುದಿಲ್ಲ.	0	1	2	3	4
12. E2_2	ಕೇಳಿಸಿಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ತೊಂದರೆಯಿಂದಾಗಿ ನೀವು ಭಾವನಾತ್ಮಕವಾಗಿ ಎಷ್ಟು ಬರಿದಾಗಿದ್ದೀರಿ?	0	1	2	3	4
13. C3_3	ನಾನು ಕೇಳಿಸಿಕೊಳ್ಳುವುದರಿಂದ ಎಷ್ಟು ಆಯಾಸಗೊಂಡಿದ್ದೇನೆ ಎಂದರೆ ನಾನು ಸಂಭಾಷಣೆಯಲ್ಲಿ ವಿವರಗಳನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೇನೆ.	0	1	2	3	4

ವಾಂಡರ್ಬಿಲ್ಡ್ ಆಯಾಸ ಮಾಪಕ - ವಯಸ್ಕರ ಆವೃತ್ತಿ - 40 ಅಂಶಗಳು (VFS-40)

ಅಂಶದ ಸಂಖ್ಯೆ	ಅಂಶ	ಎಂದಿಗೂ ಇಲ್ಲ/ ಬಹುತೇಕ ಎಂದಿಗೂ ಇಲ್ಲ	ಅಪರೂಪವಾಗಿ	ಕೆಲವೊಮ್ಮೆ	ಆಗಾಗ	ಬಹುತೇಕ ಯಾವಾಗಲೂ/ ಯಾವಾಗಲೂ
14. C3_4	ಕಾರಿನಲ್ಲಿ ಪ್ರಯಾಣಿಸುವಾಗ ನಡೆಯುವ ಸಂಭಾಷಣೆಗಳನ್ನು ಕೇಳಿಸಿಕೊಳ್ಳುವಾಗ ನನಗೆ ದಣಿವುಂಟಾಗುತ್ತದೆ.	0	1	2	3	4
15. P3_3	ಆಲಿಸುವುದರಿಂದ ಸುಸ್ತಾಗುವುದನ್ನು ತಪ್ಪಿಸಲು ನಾನು ನನ್ನ ದಿನಚರಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ.	0	1	2	3	4
16. P3_4	ಗುಂಪು ಸಂಭಾಷಣೆಗಳಲ್ಲಿ ಭಾಗವಹಿಸಿದ ನಂತರ ನನಗೆ ತಲೆ ನೋವು ಬರುತ್ತದೆ.	0	1	2	3	4
17. E3_1	ಕೇಳಿಸಿಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ನನಗೆ ಹಠಾಶೆ ಮತ್ತು ಭಾವನಾತ್ಮಕವಾಗಿ ಆಯಸವನ್ನುಂಟು ಮಾಡುತ್ತದೆ.	0	1	2	3	4
18. E1_1	ಜನರು ಏನು ಹೇಳುತ್ತಿದ್ದಾರೆಂದು ನನಗೆ ಅರ್ಥವಾಗದಿದ್ದಾಗ ಅದು ಮುಜುಗರವನ್ನುಂಟು ಮಾಡುತ್ತದೆ.	0	1	2	3	4
19. P3_5	ನಾನು ಕೇಳಿಸಿಕೊಳ್ಳುವುದರಿಂದ ಎಷ್ಟು ಬಳಲಿದ್ದೇನೆ ಎಂದರೆ ನಾನು ಬೇಗನೆ ಮಲಗುತ್ತೇನೆ.	0	1	2	3	4
20. E3_2	ಅರ್ಥಮಾಡಿಕೊಳ್ಳಲು ಕಷ್ಟಪಡುವುದು ನನಗೆ ಭಾವನಾತ್ಮಕವಾಗಿ ಆಯಸವನ್ನುಂಟು ಮಾಡುತ್ತದೆ.	0	1	2	3	4
21. P2_1	ಶ್ರವಣ ಮತ್ತು ಅರ್ಥಮಾಡಿಕೊಳ್ಳುವ ತೊಂದರೆಯಿಂದಾಗಿ ನೀವು ಎಷ್ಟು ಬರಿದಾಗಿದ್ದೀರಿ?	0	1	2	3	4
22. S2_1	ನನಗೆ ಚೆನ್ನಾಗಿ ಪರಿಚಯವಿಲ್ಲದವರ ಮಾತನ್ನು ಕೇಳಿಸಿಕೊಳ್ಳುವುದರಿಂದ ಹೆಚ್ಚು ಆಯಾಸವಾಗುತ್ತದೆ.	0	1	2	3	4
23. P2_2	ದಿನವಿಡೀ ಜನರ ಮಾತನ್ನು ಕೇಳಿಸಿಕೊಂಡ ನಂತರ ನಾನು ವಿಶ್ರಾಂತಿ ಪಡೆಯಬೇಕು.	0	1	2	3	4
24. P3_6	ಕಷ್ಟಕರವಾದ ಆಲಿಸುವ ಸಂದರ್ಭಗಳ ನಡುವೆ ನಾನು ದಿನದಲ್ಲಿ ವಿಶ್ರಾಂತಿ ಪಡೆಯಲು ನಿಗದಿಪಡಿಸುತ್ತೇನೆ.	0	1	2	3	4
25. E3_3	ನನಗೆ ಕೇಳಿಸಿಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾದಾಗ ನಾನು ಭಾವನಾತ್ಮಕವಾಗಿ ಬರಿದಾಗುತ್ತೇನೆ.	0	1	2	3	4
26. S1_1	ಗದ್ದಲದ ಸ್ಥಳಗಳಲ್ಲಿ ಸಂಭಾಷಣೆಗಳನ್ನು ಅನುಸರಿಸಲು ಸಾಧ್ಯವಾಗದಿದ್ದಾಗ ನಾನು ಹಿಂದೆ ಸರಿಯುತ್ತೇನೆ.	0	1	2	3	4
27. E2_3	ಒತ್ತಡದಿಂದ ಕೇಳಿಸಿಕೊಳ್ಳುವುದು ನನ್ನನ್ನು ಬಳಲಿಸುತ್ತದೆ.	0	1	2	3	4
28. C1_1	ಗದ್ದಲದ ಸ್ಥಳಗಳಲ್ಲಿ ಕೇಳಿಸಿಕೊಳ್ಳಲು ಹೆಚ್ಚು ಶ್ರಮ ಬೇಕಾಗುತ್ತದೆ.	0	1	2	3	4
29. C3_5	ಕೇಳಿಸಿಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾದಾಗ ನಾನು ಮಾನಸಿಕವಾಗಿ ದಣಿಯುತ್ತೇನೆ.	0	1	2	3	4
30. P2_3	ವೇಗದ ಸಂಭಾಷಣೆಗಳನ್ನು ಕೇಳಿಸಿಕೊಳ್ಳುವುದು ನನ್ನನ್ನು ಆಯಾಸಗೊಳಿಸುತ್ತದೆ.	0	1	2	3	4
31. P1_1	ಕೇಳಿಸಿಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಹೆಣಗಾಡುವುದು ನನಗೆ ಆಯಸವನ್ನುಂಟು ಮಾಡುತ್ತದೆ.	0	1	2	3	4

ವಾಂಡರ್ಬಿಲ್ಡ್ ಆಯಾಸ ಮಾಪಕ - ವಯಸ್ಕರ ಆವೃತ್ತಿ - 40 ಅಂಶಗಳು (VFS-40)

ನಿರ್ದಿಷ್ಟ ಹೇಳಿಕೆಯೊಂದಿಗೆ ನೀವು ಎಷ್ಟು ಒಪ್ಪುತ್ತೀರಿ ಅಥವಾ ಒಪ್ಪುವುದಿಲ್ಲ ಎಂದು ಕೆಳಗಿನ ಅಂಶಗಳು ತಿಳಿಸುತ್ತವೆ. ಈ ಅಂಶಗಳಿಗೆ, "ಬಹುತೇಕ ಯಾವಾಗಲೂ" ಪ್ರತಿಕ್ರಿಯೆಯು ನಿಜವಾಗಿದೆ ಅಥವಾ ನಿಮ್ಮ ಭಾವನೆ ಮತ್ತು ಅನುಭವಕ್ಕೆ ನಿಕಟವಾಗಿ ಹೊಂದಿಕೆಯಾಗುತ್ತದೆ ಎಂದು ಸೂಚಿಸುತ್ತದೆ. ಆದರೆ " ಬಹುತೇಕ ಎಂದಿಗೂ ಇಲ್ಲ" ಹೇಳಿಕೆಯು ನಿಮಗೆ ನಿಜವಲ್ಲ ಅಥವಾ ನಿಮ್ಮ ಭಾವನೆ ಅಥವಾ ಅನುಭವಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಸೂಚಿಸುತ್ತದೆ.

ಮತ್ತೊಮ್ಮೆ ಪ್ರತಿ ಅಂಶಕ್ಕೆ ಒಂದು ವಾರದಲ್ಲಿ ನಿಮ್ಮ ದಿನನಿತ್ಯದ ಅನುಭವಗಳನ್ನು ಉತ್ತಮವಾಗಿ ವಿವರಿಸುವ ಏಕೈಕ ಪ್ರತಿಕ್ರಿಯೆಯನ್ನು ಆಯ್ಕೆಮಾಡಿ.

ಅಂಶದ ಸಂಖ್ಯೆ	ಅಂಶ	ಎಂದಿಗೂ ಇಲ್ಲ/ ಬಹುತೇಕ ಎಂದಿಗೂ ಇಲ್ಲ	ಅಪರೂಪವಾಗಿ	ಕೆಲವೊಮ್ಮೆ	ಆಗಾಗ	ಬಹುತೇಕ ಯಾವಾಗಲೂ/ ಯಾವಾಗಲೂ
32. E3_4	ಶ್ರವಣ ಸಂಬಂಧಿತ ಆಯಾಸವು ನನ್ನ ಜೀವನದಲ್ಲಿ ಒಂದು ಸಮಸ್ಯೆಯಾಗಿದೆ.	0	1	2	3	4
33. C2_3	ಗದ್ದಲದ ಪರಿಸ್ಥಿತಿಗಳಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ನನಗೆ ಮಾನಸಿಕವಾಗಿ ಶ್ರಮವಾಗುತ್ತದೆ.	0	1	2	3	4
34. S3_5	ಗಮನವನ್ನು ಕೇಂದ್ರೀಕರಿಸಿ ಆಲಿಸುವಾಗ ಆಗುವ ದಣಿವಿನ ಕಾರಣವಾಗಿ ನಾನು ಇತರರೊಂದಿಗೆ ಹೆಚ್ಚು ಬೆರೆಯುವುದಿಲ್ಲ.	0	1	2	3	4
35. S2_2	ಕೇಳಿಸಿಕೊಳ್ಳುವುದರಿಂದ ಆಯಾಸ ಉಂಟಾಗುವಂತಹ ಸಾಮಾಜಿಕ ಘಟನೆಗಳನ್ನು ತಪ್ಪಿಸಲು ನಾನು ಬಯಸುತ್ತೇನೆ.	0	1	2	3	4
36. E3_5	ಕೇಳಿಸಿಕೊಳ್ಳುವುದರಿಂದ ನಾನು ತುಂಬ ದಣಿದಿದ್ದೇನೆ, ಅದು ನನ್ನ ಯೋಗಕ್ಷೇಮದ ಮೇಲೆ ತೀವ್ರವಾದ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.	0	1	2	3	4
37. C3_6	ನಾನು ಕೇಳಿಸಿಕೊಳ್ಳುವ ಪ್ರಯತ್ನದಲ್ಲಿ ಸಾಕಷ್ಟು ಶಕ್ತಿಯನ್ನು ವ್ಯಯಿಸುತ್ತೇನೆ.	0	1	2	3	4
38. S2_3	ನನಗೆ ತುಟಿ ಓದುವಿಕೆ/ ಮುಖ ಭಾವನೆಗಳನ್ನು ಓದಲು ಸಾಧ್ಯವಾಗದಿದ್ದಾಗ ಸಾಮಾಜಿಕ ಸನ್ನಿವೇಶಗಳು ಆಯಾಸವನ್ನು ಉಂಟುಮಾಡುತ್ತದೆ.	0	1	2	3	4
39. E3_6	ಕೇಳಿಸುವಿಕೆಯ ಸಂಬಂಧಿತ ಆಯಾಸವು ದೈನಂದಿನ ಹೋರಾಟವಾಗಿದೆ.	0	1	2	3	4
40. S3_6	ಸಾಮಾಜಿಕ ಸಂದರ್ಭಗಳಲ್ಲಿ ಹಿನ್ನೆಲೆಯ ಮಾತುಗಳಿದ್ದರೆ ಅದರಲ್ಲಿ ತೊಡಗಿಸಿಕೊಳ್ಳುವುದನ್ನು ತಪ್ಪಿಸಲು ನಾನು ಪ್ರಯತ್ನಿಸುತ್ತೇನೆ.	0	1	2	3	4

ಅಂಕಪಟ್ಟಿಯ ಮಾಹಿತಿ

ಒಟ್ಟು ಅಂಕಪಟ್ಟಿ

VFS-A-40 ಉಪವಿಭಾಗದ ಅಂಕಗಳು: ಭಾವನಾತ್ಮಕ (E), ಸಾಮಾಜಿಕ (S), ಅರಿವು (C) ಮತ್ತು ದೈಹಿಕ (P) ಉಪವಿಭಾಗದ ಅಂಕಗಳನ್ನು ಲೆಕ್ಕಾಚಾರ ಮಾಡಲು ನಿರ್ದಿಷ್ಟ ವರ್ಗದಲ್ಲಿನ ಪ್ರತಿ ಅಂಶಕ್ಕೆ ಪ್ರತಿಕ್ರಿಯೆಗಳನ್ನು ಸರಳವಾಗಿ ಒಟ್ಟುಗೂಡಿಸುತ್ತದೆ. ಉಪವಿಭಾಗದ ಅಂಕಗಳು ಕನಿಷ್ಠ 0 ರಿಂದ ಗರಿಷ್ಠ 40 ರವರೆಗೆ ಇರಬಹುದು.

ಭಾವನಾತ್ಮಕ ಉಪವಿಭಾಗದ ಅಂಕ = ಅಂಶಗಳ ಮೊತ್ತ 10, 12, 17, 18, 20, 25, 27, 32, 36, 39.

ಸಾಮಾಜಿಕ ಉಪವಿಭಾಗದ ಅಂಕ = ಅಂಶಗಳ ಮೊತ್ತ 6, 8, 9, 11, 22, 26, 34, 35, 38, 40.

ಅರಿವಿನ ಉಪವಿಭಾಗದ ಅಂಕ = ಅಂಶಗಳ ಮೊತ್ತ 1, 2, 3, 7, 13, 14, 28, 29, 33, 37.

ದೈಹಿಕ ಉಪವಿಭಾಗದ ಅಂಕ = ಅಂಶಗಳ ಮೊತ್ತ 4, 5, 15, 16, 19, 21, 23, 24, 30, 31.

VFS-A-40 ಒಟ್ಟು ಅಂಕ: = ಎಲ್ಲಾ ಉಪವಿಭಾಗದ ಅಂಕಗಳ ಮೊತ್ತ - ಒಟ್ಟು ಅಂಕಗಳು 0 ರಿಂದ 160 ರವರೆಗೆ ಇರಬಹುದು.

Item Response Theory (IRT) Scoring

IRT ಸ್ಕೋರಿಂಗ್‌ಗಾಗಿ R ಕೋಡ್ ಅನ್ನು ಸೆಂಟರ್ ಫಾರ್ ಓಪನ್ ಸೈನ್ಸ್‌ನಲ್ಲಿ (Center for Open Science) ಲಭ್ಯವಾಗುವಂತೆ ಮಾಡಲಾಗಿದೆ ಮತ್ತು ಕೆಳಗಿನವುಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು:

<https://osf.io/dpy9m/>

Citation:

Hornsby, B. W. Y., Camarata, S., Cho, S.-J., Davis, H., McGarrigle, R., & Bess, F. H. (2021, April 15). Development and Validation of the Vanderbilt Fatigue Scale for Adults (VFS-A). Psychological Assessment. Advance online publication. <http://dx.doi.org/10.1037/pas0001021>